

**ಶ್ರೀ ಬಿ.ವೈ. ರಾಘವೇಂದ್ರ, ವಿಧಾನಸಭಾ ಸದಸ್ಯರು, ಶಿಕಾರಿಪುರ ಕ್ಷೇತ್ರ**  
**ಇವರ ಪರಿಚಯ**

<b>ಹೆಸರು:</b>	ಬಿ.ವೈ.ರಾಘವೇಂದ್ರ.
<b>ಜನ್ಮ ದಿನಾಂಕ:</b>	16ನೇ ಆಗಸ್ಟ್ 1973.
<b>ಸಾಮಾಜಿಕ ಜವಾಬ್ದಾರಿಗಳು:</b>	<ul style="list-style-type: none"> <li>• ಶಾಸಕರು, ಶಿಕಾರಿಪುರ ಕ್ಷೇತ್ರ.</li> <li>• ಮಾಜಿ ಲೋಕಸಭಾ ಸದಸ್ಯರು, ಶಿವಮೊಗ್ಗ.</li> <li>• ಮ್ಯಾನೇಜ್‌ಮೆಂಟ್ ಟ್ರಸ್ಟೀ, ಪ್ರೇರಣಾ ಎಡುಕೇಷನಲ್ &amp; ಸೊಷಿಯಲ್ ಟ್ರಸ್ಟ್, ಶಿವಮೊಗ್ಗ.</li> <li>• ಕಾರ್ಯದರ್ಶಿಗಳು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ (ರಿ), ಶಿಕಾರಿಪುರ.</li> <li>• ಮ್ಯಾನೇಜ್‌ಮೆಂಟ್ ಟ್ರಸ್ಟೀ, ಶ್ರೀಮತಿ ಗಂಗಮ್ಮ ವೀರಭದ್ರ ಶಾಸ್ತ್ರಿ ಸ್ಮಾರಕ ಟ್ರಸ್ಟ್ (ರಿ), ಶಿಕಾರಿಪುರ.</li> </ul>
<b>ಶಿಕ್ಷಣ:</b>	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿಕಾರಿಪುರದ ಲಯನ್ಸ್ ಮತ್ತು ಬೆಂಗಳೂರಿನ ಎ S ಗಿ ಎ ಶಾಲೆಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶಿವಮೊಗ್ಗ ಡಿ.ವಿ.ಎಸ್. ಕಾಲೇಜಿನಲ್ಲಿ ಹಾಗೂ ಬಿ.ಬಿ.ಎಂ. ಶಿಕ್ಷಣವನ್ನು ಶಿವಮೊಗ್ಗ ಆಚಾರ್ಯ ತುಳಸಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ಅಭ್ಯಾಸ.
<b>ವಿಳಾಸ:</b>	ಬಿ.ವೈ.ರಾಘವೇಂದ್ರ, ಶಾಸಕರು, ಮೈತ್ರಿ ನಿಲಯ, ಶಿಕಾರಿಪುರ. ಮೈತ್ರಿ ನಿಲಯ, 7 ನೇ ಅಡ್ಡ ರಸ್ತೆ, 3ನೇ ಹಂತ, 2 ನೇ ಬ್ಲಾಕ್, ವಿನೋಬನಗರ, ಶಿವಮೊಗ್ಗ.

**ನಡೆದು ಬಂದ ಹಾದಿ**

- 2014 ರ ಆಗಸ್ಟಿನಲ್ಲಿ ನಡೆದ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
- 2009 ರ ಮೇ ತಿಂಗಳಲ್ಲಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪರವರ ವಿರುದ್ಧ ಜಯ ಸಾಧಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಹುಮತದಿಂದ ಆಯ್ಕೆಯಾಗಿ ರಾಷ್ಟ್ರ ರಾಜಕೀಯಕ್ಕೆ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಗೊಳಿಸಿದರು.
- ಅಕ್ಟೋಬರ್ 8, 2012 ರಂದು 6 ವರ್ಷಗಳ ಅವಧಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯರಾಗಿ ಆಯ್ಕೆ.

- ಸೆಪ್ಟೆಂಬರ್ 26, 2010ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ.
- 2008 ರಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ ಶಿವಮೊಗ್ಗದಲ್ಲಿ :
  - PES Institute of Technology and Management
  - PES Public School
  - PES Institute of Advanced Management Studies
  - PES Pre-University College
  - PES PolyTechnic
- ಕಾಲೇಜುಗಳನ್ನು ಪ್ರಾರಂಭಿಸಿ ತನ್ಮೂಲಕ ಪಬ್ಲಿಕ್ ಸ್ಕೂಲ್, ಡಿಪ್ಲೋಮಾ, ಪಿಯು ಕಾಲೇಜು, ಬಿಬಿಎಂ, ಇಂಜಿನಿಯರಿಂಗ್, ಹಾಗೂ ಎಂಬಿಎ ಕಾಲೇಜುಗಳ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಕಾರ್ಯ ನಿರ್ವಹಣೆ.
- 2007ರಲ್ಲಿ ಪ್ರಥಮ ಬಾರಿಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ ಶಿಕಾರಿಪುರ ದೊಡ್ಡಪೇಟೆಯ ಪುರಸಭಾ ಸದಸ್ಯರಾಗಿ ಆಯ್ಕೆ.
- 1997 ರಲ್ಲಿ ಶ್ರೀಮತಿ ತೇಜಸ್ವಿನಿ ಇವರೊಂದಿಗೆ ವಿವಾಹ, ಸುಭಾಷ್ ಹಾಗೂ ಭಗತ್ ಎಂಬ ಇಬ್ಬರು ಗಂಡು ಮಕ್ಕಳು.
- 1996 ರಿಂದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ :
  - [Kumadvathi Residential Central School](#)
  - [Kumadvathi College of Education](#)
  - [Kumadvathi Science & Commerce PU College](#)
  - [Kumadvathi First Grade College](#)
  - [Kumadvathi Apparel Training & Institute](#)
  - [Kumadvathi High School](#)
  - [Mythri Lower and Higher Primary School](#)
  - [Mythri College of Education](#)
  - [Mythri College of Nursing](#)
- ಕಾಲೇಜುಗಳನ್ನು ಪ್ರಾರಂಭಿಸಿ ತನ್ಮೂಲಕ ಪ್ರಾಥಮಿಕ ಶಿಕ್ಷಣ/ ಪ್ರೌಢಶಿಕ್ಷಣ/ ಪದವಿಪೂರ್ವ ಶಿಕ್ಷಣ/ ಡಿಎಡ್ ಕಾಲೇಜು/ ಬಿಎಡ್ ಕಾಲೇಜು/ ನರ್ಸಿಂಗ್ ಕಾಲೇಜುಗಳ ಕಾರ್ಯದರ್ಶಿಯಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
- 1995 ರಿಂದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಸ್ಮಾರಕ ಟ್ರಸ್ಟ್ (ರಿ) ಅಡಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ಸದುದ್ದೇಶದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ.
- 1993 ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.